

## ಪ್ರಮುಖ ಸೂಚನೆ

### ಉಳಿತಾಯ ಖಾತೆಯ ಮೇಲೆ ಬಡ್ಡಿಯ ಲೆಕ್ಕಾಚಾರ ಮಾಡುವ ಆಧಾರ

ಕೊಟಕ್ ಮಹೀಂದ್ರ ಬ್ಯಾಂಕ್ ಗ್ರಾಹಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಏಪ್ರಿಲ್ 24, 2009 ರ ಆರ್‌ಬಿಐ ಸುತ್ತೋಲೆ ಸಂಖ್ಯೆ DBOD.No.Dir.BC 128/13.3.00/2008-09 ಪ್ರಕಾರ; ಉಳಿತಾಯ ಖಾತೆಯ ಮೇಲಿನ ಬಡ್ಡಿ ಪಾವತಿಯನ್ನು ಏಪ್ರಿಲ್ 1, 2010 ರಿಂದ ಜಾರಿಗೆ ಬರುವಂತೆ ದೈನಂದಿನ ಶಿಲ್ಕಿನ (ಪ್ರಾಡಕ್ಟ್) ಆಧಾರದ ಮೇರೆಗೆ ಲೆಕ್ಕಾಚಾರ ಮಾಡಲಾಗುತ್ತದೆ. ಉಳಿತಾಯ ಖಾತೆಯ ಮೇಲಿನ ಬಡ್ಡಿ ಪಾವತಿಯ ಅವಧಿ ತ್ರೈಮಾಸಿಕವಾಗಿದೆ. ಆದ್ದರಿಂದ, ಉಳಿತಾಯ ಖಾತೆ ಬಡ್ಡಿಯನ್ನು ದೈನಂದಿನ ಶಿಲ್ಕಿನ ಆಧಾರದ ಮೇರೆಗೆ ಪ್ರತಿ ವರ್ಷ 30 ನೇ ಜೂನ್, 30 ನೇ ಸೆಪ್ಟೆಂಬರ್, 31 ನೇ ಡಿಸೆಂಬರ್, ಮತ್ತು 31 ನೇ ಮಾರ್ಚ್ ಗೆ ಪಾವತಿಸಲಾಗುತ್ತದೆ.

ಉಳಿತಾಯ ಖಾತೆಯ ಮೇಲಿನ ಬಡ್ಡಿದರ ಕೆಳಗಿನಂತಿದೆ:

ಬ್ಯಾಲೆನ್ಸ್ ಖಾತೆ	ಬಡ್ಡಿ ದರ
ಎಲ್ಲಾ ಬ್ಯಾಲೆನ್ಸ್‌ಗಳಿಗೆ	ವಾರ್ಷಿಕ 2.50%

### ನಿದರ್ಶನ:-

ದಿನದಂತ್ಯಕ್ಕೆ ಖಾತೆ ಬ್ಯಾಲೆನ್ಸ್ = ರೂ. 55,00,000

ಎಲ್ಲಾ ಬ್ಯಾಲೆನ್ಸ್‌ಗಳಿಗೆ ಬಡ್ಡಿಯನ್ನು ನಿಗದಿಪಡಿಸಲಾಗಿದೆ = ವಾರ್ಷಿಕ 2.50%

ದಿನಕ್ಕೆ ಪಾವತಿಸಲಾಗುವ ಬಡ್ಡಿಯನ್ನು ಕೆಳಗಿನಂತೆ ಲೆಕ್ಕ ಮಾಡಲಾಗುತ್ತದೆ:

$(55,00,000 * 2.50\% * 1/365)$

### ಸಾವಧಿ ರೇವಣಿಗಳ ಮೇಲೆ ಗಳಿಸಲಾದ ಬಡ್ಡಿಯ ಲೆಕ್ಕಾಚಾರದ ಆಧಾರ

ರೇವಣಿಗಳ ವಿಧ	ಬಡ್ಡಿ ಲೆಕ್ಕ ಹಾಕುವ ಆಧಾರ
ರಾಷ್ಟ್ರೀಯ / ಎನ್‌ಆರ್‌ಇ / ಎನ್‌ಆರ್‌ಒ ಅನಿವಾಸಿ	$\frac{\text{ರೇವಣಿಗಾಗಿ ದಿನಗಳ ವಾಸ್ತವಿಕ ಸಂಖ್ಯೆ}}{\text{ವರ್ಷದಲ್ಲಿನ ದಿನಗಳ ವಾಸ್ತವ ಸಂಖ್ಯೆ}^*}$
ಎಫ್‌ಸಿಎನ್‌ಆರ್ ರೇವಣಿಗಳು	$\frac{\text{ರೇವಣಿಗಾಗಿ ದಿನಗಳ ವಾಸ್ತವಿಕ ಸಂಖ್ಯೆ}}{360 \text{ ದಿನಗಳು}}$

\* ಅಧಿಕ ವರ್ಷವಲ್ಲದ ವರ್ಷದಲ್ಲಿ ನೋಂದಾಯಿಸಲಾದ ರೇವಣಿಗಳಿಗೆ 365 ದಿನಗಳ ಆಧಾರದಲ್ಲಿ ಬಡ್ಡಿಯನ್ನು ಲೆಕ್ಕ ಮಾಡಲಾಗುತ್ತದೆ ಮತ್ತು ಅಧಿಕ ವರ್ಷದಲ್ಲಿ (ಕ್ಯಾಲೆಂಡರ್) ನೋಂದಾಯಿಸಲಾದ ರೇವಣಿಗಳಿಗೆ ವರ್ಷದಲ್ಲಿ 366 ದಿನಗಳಿಗೆ ಲೆಕ್ಕ ಮಾಡಲಾಗುತ್ತದೆ.